



# ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಅನುಸೂಚಿ-7

(ಲಷಪವಿಧಿ ಸಂಖ್ಯೆ: 5.3)

## ಪ್ರಾರಂಭಿಕ ಪ್ರಮಾಣ ಪತ್ರ

No. BDA/EM/EO-2/TA-3/CC/T-**345**/2018-19  
ಇವರಿಗೆ,

Dated: 31.10.2018

M/s Godrej construction projects LLP,  
No.80, Hulkul Ascent,  
Lavelle road,  
Bangalore-560001

ವಿಷಯ :— ಬೆಂಗಳೂರು ಉತ್ತರ ತಾಲ್ಲೂಕು, ಯಲಹಂಕ ಹೋಬಳಿ, ಸಿಂಗಾಯಿಕನಹಳ್ಳಿ ಗ್ರಾಮದ ಸರ್ವೆ ನಂ.60/1(ಹಿ), 68/1, 69/2ಬಿ/2, 69/2ಸಿ3(ಹಿ), 74/2ಎ1(ಹಿ) ಮತ್ತು 74/2ಬಿ ರಲ್ಲಿನ ವಿಂಗ್-2 (ಕಟ್ಟಡ-2) ರಲ್ಲಿನ ಪರ್‌F.G.H.J.& K ರಲ್ಲಿ  
ಒಟ್ಟು 322 ಸಂಖ್ಯೆಯ ಬಹುವಸತ್ತಿ ಘಟಕಗಳ ಕಟ್ಟಡಕ್ಕೆ ಪ್ರಾರಂಭಿಕ ಪ್ರಮಾಣ ಪತ್ರ ನೀಡುವ ಕುರಿತು.

**ಉಲ್ಲೇಖ:** 1. ನಿಮ್ಮ ಅಜ್ಞ ದಿನಾಂಕ: 10.07.2018

2. ಮಾನ್ಯ ಆಯುಕ್ತರ ಆದೇಶ ಸಂಖ್ಯೆ: 3754 ದಿನಾಂಕ: 06.10.2018

\*\*\*\*\*

ಬೆಂಗಳೂರು ಉತ್ತರ ತಾಲ್ಲೂಕು, ಯಲಹಂಕ ಹೋಬಳಿ, ಸಿಂಗಾಯಿಕನಹಳ್ಳಿ ಗ್ರಾಮದ ಸರ್ವೆ ನಂ.60/1(ಹಿ), 68/1, 69/2ಬಿ/2, 69/2ಸಿ3(ಹಿ), 74/2ಎ1(ಹಿ) ಮತ್ತು 74/2ಬಿ ರಲ್ಲಿನ (ವಿಂಗ್-1 ಮತ್ತು ವಿಂಗ್-2) ರಲ್ಲಿನ ಬಾಳ್ಕೆ-A.B.C.D,E.F.G.H.J & K ರಲ್ಲಿ ತಳಮಹಡಿ + ನೆಲಮಹಡಿ + 14 ಮೇಲಂತಸ್ತು ಮತ್ತು ಚೆರೇನ್ ಮಹಡಿಯನ್ನೊಂದ ಒಟ್ಟು 637 ಬಹುವಸತ್ತಿ ಘಟಕಗಳ ಕಟ್ಟಡವನ್ನು ಮತ್ತು ಕೆಳ್ಳಿ ಹೌಸ್ ಕಟ್ಟಡವನ್ನು ನೆಲಮಹಡಿ + 02 ಮೇಲಂತಸ್ತುಗಳನ್ನೊಂದ ಕಟ್ಟಡಗಳನ್ನು ನಿರ್ಮಿಸಲು ಪ್ರಾಧಿಕಾರದ ಸಂಖ್ಯೆ ಬೆಂಂಬಪ್ರಾ/ನಮ/ಅನ/ಅಂ-2/ತಾನ-3/ಉ/02/2016-17, ದಿನಾಂಕ 11-04-2016, ರಂದು ನಡ್ಡೆ ಮಂಜೂರಾತಿ ನೀಡಲಾಗಿರುತ್ತದೆ. ಹಾಗೂ ಪ್ರಾಧಿಕಾರದ ಸಂಖ್ಯೆ: BDA/EM/EO-2/TA-3/CC/T-310/T-430/2017-18, ದಿನಾಂಕ: 27-12-2017 ರಂದು ಕಟ್ಟಡ-1 (wing-1 A.D.E) ರಲ್ಲಿ ತಳಮಹಡಿ + ನೆಲಮಹಡಿ + 14 ಮೇಲಂತಸ್ತು ಮತ್ತು ಚೆರೇಡ್ ಒಳಗೊಂದ 195 ಘಟಕ ಮತ್ತು (wing-1, B.C) ರಲ್ಲಿ ತಳಮಹಡಿ + ನೆಲಮಹಡಿ + 14 ಮೇಲಂತಸ್ತು ಮತ್ತು ಚೆರೇನ್ ಒಳಗೊಂದ 120 ಘಟಕ ಮತ್ತು ಕೆಳ್ಳಿ ಕಟ್ಟಡ ಒಳಗೊಂದಂತೆ ಒಟ್ಟು 315 ಸಂಖ್ಯೆಯ ಬಹುವಸತ್ತಿ ಕಟ್ಟಡಗಳಿಗೆ ಭಾಗಃ: ಪ್ರಾರಂಭಿಕ ಪ್ರಮಾಣ ಪತ್ರವನ್ನು ನೀಡಲಾಗಿರುತ್ತದೆ.

ವಿಂಗ್-2 (ಕಟ್ಟಡ-2) ರಲ್ಲಿನ ಪರ್‌F.G.H.J.& K ರಲ್ಲಿ ತಳಮಹಡಿ + ನೆಲಮಹಡಿ + 14 ಮೇಲಂತಸ್ತು ಮತ್ತು ಚೆರೇನ್ ಒಳಗೊಂದ ಒಟ್ಟು 322 ಸಂಖ್ಯೆಯ ಬಹುವಸತ್ತಿ ಘಟಕಗಳ ಕಟ್ಟಡಕ್ಕೆ ಭಾಗಃ: ಪ್ರಾರಂಭಿಕ ಪ್ರಮಾಣ ಪತ್ರ ನೀಡುವ ಸಂಬಂಧ ನಿರ್ವಹಿತ ಆಧಿಕಾರಿಯವನ್ನು ಕಾರ್ಯ-ಪಾಲಕ ಅಧಿಯಂತರರು (ಉ) ರವರು ದಿನಾಂಕ: 17.07.2018 ರಂದು ತನಿಖೆ ನಡೆಸಲಾಯಿತು ಮತ್ತು ಗುರುತು ಮಾಡಿ ನಿರ್ಮಿಸುತ್ತಿರುವ ಅಡಿಪಾಯವನ್ನು ಹಾಗೂ ನಡುಜಾಗಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಂಜೂರು ಮಾಡಿದ ಕಟ್ಟಡ, ನಡ್ಡೆ ಕ್ರಮ ಸಂಖ್ಯೆ:ಬೆಂಂಬಪ್ರಾ/ನಮ/ಅನ/ಅಂ-2/ತಾನ-3 /ಉ/02/2016-17 ದಿನಾಂಕ:11.04.2016. ರೊಂದಿಗೆ ಹೋಲಿಸಿ ಪರೀಕ್ಷೆಸಲಾಗಿ ಅದು ಮಂಜೂರಾದ ನಡ್ಡೆಯ ಮೇರೆಗೆ ಇದ್ದುದು ಕಂಡು ಬಂದಿದೆ. ಎಂದು ವರದಿ ಮಾಡಿರುವ ಆಧಾರದ ಮೇಲೆ ಈ ಮುಂದಿನ ಷರತ್ತುಗಳಿಗೊಳಿಸಬೇಕು ಕಾಮಗಾರಿಯನ್ನು ಪ್ರಾರಂಭಿಸಲು ಈ ಮೂಲಕ ಅನುಮತಿ ನೀಡಲಾಗಿದೆ. ಇದರಿಂದ ಮಂಜೂರು ಮಾಡಿದ ಕಟ್ಟಡ ನಡ್ಡೆಗೆ ಪೂರ್ತಿ ಪ್ರಾರಂಭಿಕ ಪ್ರಮಾಣ ಪತ್ರ ನೀಡಿದಂತಾಗಿದೆ.

1. ಕಾಮಗಾರಿಯಲ್ಲಿ ಯಾವುದೇ ಮಿತಿಮೀರುವಿಕೆ, ಬದಲಾವಣೆಗಳನ್ನು ಮಾಡದೆ ಅಥವಾ ವಲಯ ನಿಯಮಾವಳಿಗಳ ನಿಯಮ ಉಪವಿಧಿಯನ್ನು ಉಲ್ಲಂಘಿಸದಂತೆ ಮಂಜೂರಾದ ಯೋಜನೆಯ ಪ್ರಕಾರ ಕಟ್ಟು ನಿಟ್ಟಿ ಕಾಮಗಾರಿಯನ್ನು ನಡೆಸತಕ್ಕದ್ದು.
2. ಕಾಮಗಾರಿಯ, ಅಡಿಪಾಯ ಅಥವಾ ಅಡಿಗಲ್ಲು, ಅಂಕಣಗಳನ್ನು ಮಾಡಿಸುವ ಕಾರ್ಯ ಮುಕ್ತಾಯವಾದ ಹಂತವನ್ನು ತಲುಪಿದಾಗ, ಕಾರ್ಯ ಪ್ರಗತಿಯ ಬಗ್ಗೆ ಬೆಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ತಿಳಿಸುವ ಮೂಲಕ ಮಂಜೂರಾದ ನಡ್ಡೆ, ನಿಯಮಗಳು ಉಪವಿಧಿಗಳ ಮೇರೆಗೆ ನಿರ್ಮಾಣ ಕಾರ್ಯವು ನಡೆದಿರುವ ಬಗ್ಗೆ ಪರೀಕ್ಷೆ ನಡೆಸಲು ಪ್ರಾಧಿಕಾರಕ್ಕೆ ಅನುಕೂಲ ಕಲ್ಪಿಸಿ ಕೊಡಬೇಕು.


ಅಧಿಕಾರಿಯಂತರ ಸದಸ್ಯ

ನಿಖಂದನೆಗಳು:

1. ಕಟ್ಟಡ ಕೆಲಸ ಪ್ರಾರಂಭಿಸುವ ಮುನ್ದು ಪ್ರತಿಶ್ಲಿತ ಪ್ರದೇಶದಲ್ಲಿ ಕಾಮಗಾರಿಗೆ ತಾತ್ಕಾಲಿಕ ಶೌಚಾಲಯವನ್ನು ಕಡ್ಡಾಯವಾಗಿ ನಿರ್ಮಿಸುವುದು ಮತ್ತು ನಿರ್ವಹಿಸಿ ಶುಚಿತ್ವವನ್ನು ಕಾಪಾಡುವುದು.
  2. ಪ್ರಾಥಿಕಾರದಿಂದ ಮಂಜೂರಾದ ನ್ಯಾಯ ಪ್ರತಿಯನ್ನು ಕಟ್ಟಡ ನಿರ್ಮಾಣ ಮಾಡುವ ಸ್ಥಳದಲ್ಲಿ ಕಡ್ಡಾಯವಾಗಿ ಪ್ರದರ್ಶಿಸತಕ್ಕದ್ದು.
  3. ಕಟ್ಟಡವನ್ನು ಪ್ರಾಥಿಕಾರದಿಂದ ಮಂಜೂರಾದ ನ್ಯಾಯಂತಹೀ ನಿರ್ಮಿಸುವುದು ಕಡ್ಡಾಯವಿರುತ್ತದೆ.
  4. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ನೀಡಿದ ನಿರಾಕ್ಷೇಪಣ ಪತ್ರದಲ್ಲಿ ವಿಧಿಸಿದ ಪರತ್ತುಗಳನ್ನು ಚಾಚುತ್ತದೆ ಪ್ರಾರಂಭಿಸುವುದು. ತಪ್ಪಿದಲ್ಲಿ ಸಾಫ್ಟ್‌ಫ್ರೆನಾನುಭವ ಪತ್ರ (Occupation Certificate) ಪಡೆಯುವ ನಿರ್ಮಾಣ ಕೋರ್ಸೆಯನ್ನು ಪರಿಗೊಂಡಿಸಲಾಗುವುದಿಲ್ಲ.
  5. ಅಭಿವೃದ್ಧಿದಾರರು ಭದ್ರತಾ ಸಿಬ್ಖಂದಿಯವರನ್ನು ನೇಮಿಸಿ ಕಟ್ಟಡದ ಪ್ರವೇಶ ದಾಖಲೆಯಲ್ಲಿ ಒಳಬರುವ ಹಾಗೂ ಹೊರಹೊಗುವ ವಾದನಗಳಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಿ ಸಾರ್ವಜನಿಕರಿಗೆ ಹಾಗೂ ವಾದನ ಸಂಚಾರಕ್ಕೆ ತೊಂದರೆಯಾಗಬಂತೆ ನೋಡಿಕೊಳ್ಳುವುದು.
  6. ಕಟ್ಟಡ ಮಂಜೂರಾತಿಯ ಕುರಿತು ಕಾರ್ಮಿಕ ಇಲಾಖೆ ಅಥವಾ ಪ್ರಾಥಿಕಾರ, ನಿರ್ದೇಶನ ನೀಡಿದಲ್ಲಿ ಅಜ್ಞಿದಾರರು ವ್ಯತಾಯಸದ ಹಣವನ್ನು ಭರಿಸತಕ್ಕದ್ದು.
  7. ಕಟ್ಟಡ ನಿರ್ಮಾಣ ವೆಚ್ಚವು ಪ್ರತೀ ಚದರ ಅಡಿಗೆ 650/- ಕ್ಕಿಂತ ಹೆಚ್ಚಾದಲ್ಲಿ, ಕಾರ್ಮಿಕ ಕಲಾಳಣ ನಿಧಿಗೆ ಅಂದಾಜು ಹೊತ್ತುದ ಶೇ 01 % ರಮ್ಮು ಹೊತ್ತುವನ್ನು ಪ್ರಾಥಿಕಾರಕ್ಕೆ ಭರಿಸತಕ್ಕದ್ದು.
  8. ಅಜ್ಞಿದಾರರು ಕಟ್ಟಡ ನ್ಯಾಯ ಮಂಜೂರಾತಿ ಸಮಯದಲ್ಲಿ ಬಾಕಿ ಇರುವ ಯಾವುದೇ ಅಭಿವೃದ್ಧಿ ಶುಲ್ಕ ಅಥವಾ ಇನ್ನಾಂತರದೇ ಶುಲ್ಕಗಳನ್ನು ಬಿಬಿಂಪಿ/ಬಿಡಿವಿ ಸಂಸ್ಥೆಗಳಿಗೆ ಕಟ್ಟಡ ಪ್ರಾರಂಭಿಸುವ ಮೊದಲು ಸಂದಾಯ ಮಾಡತಕ್ಕದ್ದು.
  9. ಅಜ್ಞಿದಾರರು ಅಗತ್ಯವಿದ್ದಲ್ಲಿ State Level Environment Impact Assessment Authority, Karnataka (Constituted by Ministry of Environment and Forest, Government of India) ರವರಿಂದ ಯೋಜನೆಯ ಬಗ್ಗೆ ಕ್ಷೀಯರೆನ್ಸ್ ಪತ್ರವನ್ನು ಪಡೆಯತಕ್ಕದ್ದು.
  10. ಕನಾಟಕ ಅಗ್ನಿಶಾಮಕ ಇಲಾಖೆಯವರು ನೀಡಿದ Clearance ಪತ್ರದಲ್ಲಿನ ಎಲ್ಲಾ ನಿಬಂಧನೆಗಳನ್ನು ತಯ್ಯಾರಿಸುತ್ತಿರುತ್ತಾರೆ.
  11. ಅಜ್ಞಿದಾರರು ಕಾಮಗಾರಿ ಪ್ರಾರಂಭಿಸುವ ಮೊದಲು ಕಾಮಗಾರಿ ಪ್ರಾರಂಭಿಕ ಪ್ರಮಾಣ ಪತ್ರ ಹಾಗೂ ಕಾಮಗಾರಿ ಮುಕ್ತುಯದ ನಂತರ ಸಾಫ್ಟ್‌ಫ್ರೆನಾನುಭವ ಪತ್ರವನ್ನು ಬೆಂಗಳೂರು ಅಭಿವೃದ್ಧಿ ಪ್ರಾಥಿಕಾರದಿಂದ ಪಡೆಯುವುದು ಕಡ್ಡಾಯವಿರುತ್ತದೆ.
  12. ಅಜ್ಞಿದಾರರು ಕಟ್ಟಡಕ್ಕ ಬೇಕಾದ ವಿದ್ಯುತ್ ಕ್ಷೇತ್ರ ಪರಿಸರದಲ್ಲಿ ವ್ಯವಸ್ಥೆಗಾಗಿ ಸೋಲಾರ್ ಉಪಕರಣಗಳನ್ನು ಅಳವಡಿಸಿಕೊಳ್ಳತಕ್ಕದ್ದು.
  13. ಕಟ್ಟಡ ಗುಣಮಟ್ಟ, ಸುರಕ್ಷತೆ ಹಾಗೂ ವಿನ್ಯಾಸಗಳಿಗೆ ಬೆಂಗಳೂರು ಅಭಿವೃದ್ಧಿ ಪ್ರಾಥಿಕಾರವು ಯಾವುದೇ ರೀತಿಯಿಂದ ಜವಾಬಾದರರಾಗಿರುವುದಿಲ್ಲ. ಈ ಅಂಶಗಳ ಪ್ರೋಣ ಜವಾಬಾದರಿಯು ಅಭಿವೃದ್ಧಿದಾರರದ್ದೇ ಆಗಿರುತ್ತದೆ.
  14. ಯೋಜನೆಯಲ್ಲಿ ಮಳ್ಳಿ ನೀರು ಕೊರುಯ್ಲಾಗಾಗಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಂಡು ಗೃಹ ಹಾಗೂ ಇನ್ನಿತರೆ ಉಪಯೋಗಗಳಾಗಿ ಒಳಗೊಂಡಿರುತ್ತದೆ.
  15. ಕುಡಿಯುವ ನೀರು ಹಾಗೂ ಬಳಸುವ ನೀರಿಗಾಗಿ ಪ್ರತ್ಯೇಕ ಪ್ರೈವೇಟ್ ಲೈನ್‌ನಗಳನ್ನು (Dual Piping System) ಅಳವಡಿಸುವುದು.
  16. ಅಭಿವೃದ್ಧಿದಾರರು ಒಳಚರಂಡ ವ್ಯವಸ್ಥೆ ಕಾಮಗಾರಿಯನ್ನು ಸಂಬಂಧಪಟ್ಟ ಇಲಾಖೆಗೆ (BWSSB & DB) ನಿಗದಿಪಡಿಸಿದ ಹಣವನ್ನು ಸಂಧಾಯ ಮಾಡಿ ಇಲಾಖೆಯವರ ಮಾರ್ಗದರ್ಶನದಲ್ಲಿ, ನಿರ್ವಹಿಸುವುದು.
  17. ಅಜ್ಞಿದಾರರು Occupancy Certificate ಅನ್ನು ಪಡೆಯಲು ಪ್ರಾಥಿಕಾರಕ್ಕೆ ಅಜ್ಞಿ ಸಲ್ಲಿಸುವ ಸಮಯದಲ್ಲಿ, ನೀರು ಸರಬರಾಜು ಕಾಮಗಾರಿಗಳು Sewage Treatment Plant ಹಾಗೂ Rain Water Harvesting ಅನ್ನು ನಿಯಮಕ್ಕೆನುಗೊಂಡಿರುತ್ತಿರುತ್ತದೆ. ಇದನ್ನು ನಿರ್ದಿಷ್ಟವಾಗಿ ನಿರ್ವಹಿಸಿರುವ ಬಗ್ಗೆ, BWSSB ಯಿಂದ ದೃಷ್ಟಿಕರಣ ಪತ್ರವನ್ನು ಸಲ್ಲಿಸುವುದು. ಹಾಗೆಯೇ ಕನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದಲೂ ಸದ್ಯ ಯೋಜನೆಯ ಸಮರ್ಪಕ ಅನುಮಾನದ ಬಗ್ಗೆ ದೃಷ್ಟಿಕರಣ ಪತ್ರವನ್ನು ಸಲ್ಲಿಸುವುದು.
  18. ಅಜ್ಞಿದಾರರು ಕಟ್ಟಡದ ಆವರಣದಲ್ಲಿ ಗಿಡಗಳನ್ನು ನೇಡುವುದು ಕಡ್ಡಾಯವಿರುತ್ತದೆ.

  
ಡಾಃ ಬಿ. ಸಿ. ಯೆದ್ದುರಪ್ಪ

19. ಅರ್ಚಿಡಾರರು ಯಾವುದೇ ರೀತಿಯ ಪಾಲಿಸ್ಟ್‌ಕೋ, ಪೇಪರ್, ಗಾಬೇಂಚ್‌ ಇತ್ಯಾದಿ ತಾಜ್ಯಗಳನ್ನು ಸಂಗೃಹಿಸಿ Drywaste ಮತ್ತು Wetwaste ಅನ್ನು ಬೇರೆಡಿಸಿ ನಿಗದಿತ ಸ್ಥಳಕ್ಕೆ ಸಾಗಿಸಲು ಸೂಕ್ತ ವ್ಯವಸ್ಥೆಯನ್ನು ಕಡಾಡುಯವಾಗಿ ಮಾಡಿಕೊಳ್ಳಲು ತಕ್ಕದ್ದು.
20. ಕಾಮಗಾರಿ ಪ್ರಾರಂಭಿಸುವುದಕ್ಕಿಂತ ಪೂರ್ವದಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಖಾತಾ ಪತ್ರ ಪಡೆಯುವುದು.
21. ಕಾಮಗಾರಿ ಪ್ರಾರಂಭಿಕ ಪ್ರಮಾಣ ಪತ್ರಕ್ಕಾಗಿ ಅರ್ಚಿ ಸಲ್ಲಿಸುವ ಮುನ್ನ ನಿರ್ವೇಶನದಲ್ಲಿ ಇದ್ದ ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ, ತೆರವುಗೊಳಿಸಿದ ಕುರಿತು ಪ್ರಾಧಿಕಾರಕ್ಕೆ ಪ್ರಮಾಣ ಪತ್ರ ಸಲ್ಲಿಸುವುದು.
22. ಪ್ರಧಾನ ಕಾರ್ಯದರ್ಶಿಗಳು, ಕಾರ್ಮಿಕ ಇಲಾಖೆ ಬೆಂಗಳೂರು ರವರ ದಿನಾಂಕ: 04-03-2006 ರಂದು ವಿಧಿಸಿದ ಪರತ್ತುಗಳಿಗೆ ಅರ್ಚಿಡಾರರು ಭದ್ರರಾಗಿರತಕ್ಕದ್ದು.
23. ಅರ್ಚಿಡಾರರು ನೀರು ಸರಬರಾಗಜಿಗಾಗಿ ಸಂಬಂಧಪಟ್ಟ ಇಲಾಖೆಯನ್ನು (BWSSB) ಅವಲಂಬಿಸದೇ ನೀರಿಗಾಗಿ ತಮ್ಮ ಸ್ವಂತ ವ್ಯವಸ್ಥೆ ಮಾಡಿಕೊಳ್ಳುವುದು.
24. ಅಭಿವೃದ್ಧಿದಾರರು ವಿದ್ಯುತ್ ಚಚ್ಕಾರ್ ಟೊನ್‌ ಫಾರ್ಮರ್ ಹಾಗೂ S.T.P. ಗಾಗಿ (ಮಂಜೂರಾದ ನ್ಯಾಯಲ್ಲಿ ತೋರಿಸಿದಂತೆ) ಮೀಸಲೀರಿಸಿದ ಜಾಗದಲ್ಲಿಯೇ ಅದನ್ನು ಸಾಫ್ತಿಸುವುದು.
25. ಅಭಿವೃದ್ಧಿದಾರರು ಯೋಜನೆ/ಕಟ್ಟಡ ನಿರ್ಮಾಣಕ್ಕಾಗಿ ಅಗತ್ಯ ವಿನಾಯಸಗಳನ್ನು ತಯಾರಿಸಿಕೊಳ್ಳಲು ಕನಾಟಕ ರಾಜ್ಯ ಸರ್ಕಾರದಿಂದ ನೊಂದಾಯಿತ Structural Engineer ರವರನ್ನು ನೇಮಿಸಿಕೊಂಡು ಅಗತ್ಯ ತಾಂತ್ರಿಕ ವಿನಾಯಸಗಳನ್ನು ತಯಾರಿಸಿಕೊಂಡು ಕಟ್ಟಡ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲು ತಕ್ಕದ್ದು, ಕಟ್ಟಡವನ್ನು ನಿರ್ಮಿಸಿರುವ ಒಗ್ಗೆ Structural Engineer ರವರಿಂದ ನಮೂನೆ-2 ರಲ್ಲಿ ಪ್ರಮಾಣ ಪತ್ರವನ್ನು (Affidavit) ಸಾಫ್ತಿನಾನುಭವ ಪತ್ರ ಪಡೆಯುವ ಸಮಯದಲ್ಲಿ ಕಡಾಡುಯವಾಗಿ ಸಲ್ಲಿಸುತ್ತಕ್ಕದ್ದು.
26. ಅಭಿವೃದ್ಧಿದಾರರು ಯೋಜನೆ/ಕಟ್ಟಡ ನಿರ್ಮಾಣ ಕಾರ್ಯವನ್ನು ಸರ್ಕಾರದಿಂದ ನೊಂದಾಯಿತ ವಿನಾಯಕಾರರಿಂದ (Architect) ಪೂರ್ವೇಸುವುದು ಹಾಗೂ ಕಟ್ಟಡ ಕಾಮಗಾರಿ ಪ್ರಾರಂಭಗೊಂಡ ನಂತರ ವಿನಾಯಕಾರರಿಂದ Completion Certificate ಪಡೆದು ಸಲ್ಲಿಸುವುದು.
27. ಅರ್ಚಿಡಾರರು ಕಟ್ಟಡದಲ್ಲಿನ ವಿದ್ಯುತ್ ಕೆರರಿ ಕಾಮಗಾರಿಗಳನ್ನು ಸರ್ಕಾರದಿಂದ ನೊಂದಾಯಿತ Electrical Contractor ರವರಿಂದ ಪೂರ್ವೇಸುವುದು.
28. ಅರ್ಚಿಡಾರರು ಕಟ್ಟಡ ನಿರ್ಮಾಣ ಸಮಯದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳಿಂದಾಗಲೇ ಇನ್ನಾವುದೇ ಸಾಮಗ್ರಿಗಳಿಂದಾಗಲೇ ಸಾರ್ವಜನಿಕರಿಗೆ ಹಾಗೂ ಪರಿಸರಕ್ಕೆ ಯಾವುದೇ ತೊಂದರೆಯಾಗಂತೆ ಸೂಕ್ತ ಬ್ಯಾರಿಕೆಂಡಿಂಗ್ ವ್ಯವಸ್ಥೆ ಮಾಡಿಕೊಂಡು ನಿರ್ಮಾಣ ಕಾರ್ಯ ಕೈಗೊಳ್ಳಲು ತಕ್ಕದ್ದು, ತಪ್ಪಿದಲ್ಲಿ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು.
29. ಅರ್ಚಿಡಾರರು ನ್ಯಾಯ ಮಂಜೂರಾತಿಗಾಗಿ ಯಾವುದೇ ತಪ್ಪಿ ದಾಖಲೆಗಳನ್ನೇನಾದರು ಸಲ್ಲಿಸಿರುವುದು ಕಂಡುಬಂದಲ್ಲಿ, ಮಂಜೂರಾದ ನ್ಯಾಯ ತನಿಂತಾನೆ ರದಾಗುವುದು ಹಾಗೂ ಕಾನೂನು ರೀತಾಗ್ಗೆ ಸೂಕ್ತ ಕ್ರಮ ಜರುಗಿಸಲಾಗುವುದು.
30. ಕಟ್ಟಡ ನಿರ್ಮಾಣದ ಸಮಯದಲ್ಲಿ ಸೆಂಟಿಂಗ್ ಅಥವಾ ಇನ್ಸೈಟರ್ ಕಾರಣಗಳಿಂದ ಏನಾದರೂ ಅನಾಹತ ಸಂಭವಿಸಿದಲ್ಲಿ ಅದಕ್ಕೆ ಅರ್ಚಿಡಾರರು ಸಂಪೂರ್ಣ ಜವಾಬಾದರಾಗಿರುತ್ತಾರೆ. ನ್ಯಾಯ ಮಂಜೂರಾತಿ ನೀಡಿದ ಇಲಾಖೆಯು ಜವಾಬಾದರಾಗಿರುವುದಿಲ್ಲ.
31. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಆಗಿಂದಾಗೆ ವಿಧಿಸುವ ಪರತ್ತುಗಳಿಗೆ ಅರ್ಚಿಡಾರರು ಭದ್ರರಾಗಿರತಕ್ಕದ್ದು.

  
 ಕ್ರಿಯಕಾರ ಪರವಾಗ  
 ಮಂಜೂರಾತಿ ನೀಡಿದವರ ಸಹಿ ಮತ್ತು  
 ಸಂಖ್ಯಾತ್ಮಕ ಅಜ್ಞವ್ಯಾಪ್ತಿ ಪ್ರಾಧಿಕಾರಿ 2018  
 ಮೇ 10 ರಿಂದ.

ಯಥಾ ಪ್ರತಿಯನ್ನು: ಕಾರ್ಯಪಾಲಕ ಅಭಿಯಂತರರು (ಉ) ರವರಿಗೆ ಮಾಹಿತಿಗಾಗಿ ಹಾಗೂ ಮುಂದಿನ ಸೂಕ್ತ ಕ್ರಮಕ್ಕಾಗಿ ರವಾನಿಸಿದೆ.

